



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಬಿಎಸ್ ರಾಜ್ಯ ಪತ್ರಿಕೆ

| | | |
|-----------------------|--|-----------------|
| ಭಾಗ - ೩ Part - III | ಬೆಂಗಳೂರು, ಗುರುವಾರ, ೨೫, ಜನವರಿ, ೨೦೨೪(ಮಾಘ, ೦೫ ಶಕವರ್ಷ, ೧೯೪೫) BENGALURU, THURSDAY, 25, JANUARY, 2024(MAGHA, 05, SHAKAVARSHA, 1945) | ನಂ.೪೧ No. 41 |
|-----------------------|--|-----------------|

GOVERNMENT OF KARNATAKA

NO:E-RD 203 GRC 2023

Karnataka Government Secretariat,
M. S. Building
Bengaluru, Dated: 25.01.2024.

NOTIFICATION

Whereas, upon considering the reports of the Director General Police, CID, Special Unit & Economic Offences, Bengaluru and after due investigation of the complaints of depositors it has come to the notice of the Government, that the M/s Green Buds Agro Farm Company Private Limited is involved in fraudulent transactions by clandestinely and illegally collecting deposits or money from the general public and thereafter have failed to return the same either after maturity or on demand made by the depositors or complainants with promised interest and other assured benefits and thereby have failed to render the services promised to them.

And whereas, it has further come to the notice of the Government that M/s Green Buds Agro Farm Company Private Limited and people associating with them have been acquiring lands, movable and immovable properties, cash and others from and out of the deposits or money so collected, from the depositors or complainants and thereby deviating from the intended purposes of accepting the deposits or money.

And whereas, the Government has reason to believe that the actions of M/s Green Buds Agro Farm Company Private Limited and people associating with them are acting in and detrimental to the interest of the depositors or complainants whose intention was to defraud the innocent depositors, and it has become necessary to protect the interest of the depositors of the M/s Green Buds Agro Farm Company Private Limited.

And whereas, now the Government after considering the report of the Special Officer and Competent Authority IMA and Competent Authority M/s Green Buds Agro Farm Company Private Limited and satisfying itself about the urgent need to protect the interest of the depositors and in exercise of the powers conferred by sub-section (2) of Section 3 of the Karnataka Protection of interest of Depositors in Financial Establishments Act, 2004 (Karnataka Act 30 of 2005) hereby makes the following order, namely:

“ORDER”

Now therefore, in exercise of the powers conferred by sub-section (2) of Section 3 of the Karnataka Protection of interest of Depositors in Financial Establishments Act, 2004 (Karnataka Act 30 of 2005), the Government under the circumstances stated above having satisfied that in order to protect the interest of depositors it is necessary to attach the movable and immovable property believed to belong to M/s Green Buds Agro Farm Company Private Limited. Therefore, the Government hereby attaches immovable property

as specified in the Annexure to this order believed to have been acquired by the M/s Green Buds Agro Farm Company Private Limited either in its own name or in the name of any other person from and out of the deposits collected by the M/s Green Buds Agro Farm Company Private Limited and where it transpires that such money or such other properties of the said financial establishments, or the personal assets of the promoters, partners, directors, managers or members or any other person of the said financial establishments is not sufficient for the repayment of the deposits or interest or such other assured benefits to the depositors.

Note: All the aforesaid immovable property, from the date of publication of this order in the Official Gazette, shall forthwith vest with the Competent Authority, who has been appointed by the Government, pending further orders from the Special Court.

**By Order and in the name of the
Governor of Karnataka**

**(Anwar Basha)
Deputy Secretary to Government,
Revenue Department
(Services-1, SSLR & Special Cell)**

Annexure

| ಕ್ರಮ ಸಂ. | ಸ್ವತ್ತಿನ ವಿವರ (ಚಕ್ಕುಬಂದಿ ಒಳಗೊಂಡಂತೆ) | ದಾಖಲೆಗಳ ಪ್ರಕಾರ ಸ್ವತ್ತಿನ ಮಾಲಿಕ | ದಾಖಲಾತಿ ವಿವರ | ಖರೀದಿ ದರ (ರೂ. ಗಳಲ್ಲಿ) | ಪ್ರಸ್ತುತ ಮಾರುಕಟ್ಟೆ ದರ (ರೂ.ಗಳಲ್ಲಿ) | ಷರಾ |
|----------|--|---|---|--------------------------------|--|---|
| 1 | <p>ವಿಜಯನಗರ ಜಿಲ್ಲೆ, ಕೂಡ್ಲಾಗಿ ತಾಲ್ಲೂಕು, ಕೂಡ್ಲಾಗಿ ಪಟ್ಟಣದ ಬೆಂಗಳೂರು-ಕೂಡ್ಲಾಗಿ ರಸ್ತೆ, ಖಾತೆ ನಂ.152/1,152/2 (PID No:4-3-44) ಡೋರ್ ನಂ. 46/2ರಲ್ಲಿ 12.5 X 30 ಚ.ಅಡಿ ಮತ್ತು 46/3 ರಲ್ಲಿ 12.5 X 30 ಚ.ಅಡಿ ಒಟ್ಟು 750 ಚ.ಅಡಿಗಳ ಜಾಗ ಮತ್ತು ಕಟ್ಟಡ</p> <p>ಚಕ್ಕುಬಂದಿ:- ಪೂರ್ವ: ರಸ್ತೆ ಪಶ್ಚಿಮ:ಶ್ರೀ ಜಿ. ಸತ್ಯನಾರಾಯಣಶೆಟ್ಟಿ ರವರ ಸ್ವತ್ತು ಉತ್ತರ: ರಸ್ತೆ ದಕ್ಷಿಣ:ಶ್ರೀ ಜಿ. ಸತ್ಯನಾರಾಯಣಶೆಟ್ಟಿ ರವರ ಸ್ವತ್ತು</p> | ಶ್ರೀ ಬಿ. ಚನ್ನಶೇಖರ ಬಿನ್ ಲೇಟ್ ಬಿ. ರಾಮಶೆಟ್ಟಿ | <p>ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ಕೂಡ್ಲಾಗಿ ಇವರು ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಐ ಎಂ ಎ ಹಾಗೂ ಇತರೆ ವಂಚನೆ ಪ್ರಕರಣಗಳು ಇವರಿಗೆ ಸಲ್ಲಿಸಿರುವ ವರದಿ ದಿನಾಂಕ: 11.09.2023</p> | - | * | <p>ದೂಷಿತ ಸಂಸ್ಥೆಗೆ ಕಟ್ಟಡ ವನ್ನು ಬಾಡಿಗೆ/ ಭೋಗ್ಯಕ್ಕೆ ನೀಡಿದ್ದ ಕ್ಕಾಗಿ ಭದ್ರತಾ ರೇವಣಿ ಮೊತ್ತ ರೂ. 3,80,000/-ಗಳನ್ನು ಪಡೆದಿದ್ದು, ಸದರಿ ಮೊತ್ತವನ್ನು ಸಕ್ಷಮ ಪ್ರಾಧಿಕಾರದ ಖಾತೆಗೆ ಜಮೆ ಮಾಡಿರುವುದಿಲ್ಲ.</p> <p>*ಮೌಲ್ಯಮಾಪನ ಸಮಯದಲ್ಲಿ ಅಧಿಕೃತಮೌಲ್ಯ ಮಾಪಕರಿಂದ ಪಡೆಯಲಾಗುವುದು</p> |

No. E-RD 203 GRC 2023

(Anwar Basha)
 Deputy Secretary to Government
 Revenue Department (Services-1
 SSLR & Special Cell)

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಆರ್‌ಡಿ 203 ಜಿಆರ್‌ಸಿ 2023

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:25.01.2024

ಅಧಿಸೂಚನೆ

ಪೊಲೀಸ್ ಮಹಾನಿರ್ದೇಶಕರು, ಸಿ.ಐ.ಡಿ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು ಇವರ ವರದಿಗಳನ್ನು ಪರಿಗಣಿಸಿದ ತರುವಾಯ ಹಾಗೂ ಠೇವಣಿದಾರರ ದೂರುಗಳ ಬಗ್ಗೆ ಯುಕ್ತ ತನಿಖೆಯ ತರುವಾಯ ಮೆ: ಗ್ರೀನ್ ಬಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ಇವರು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಠೇವಣಿದಾರರು ಅಥವಾ ಫರ್ಯಾದುದಾರರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಮೆ: ಗ್ರೀನ್ ಬಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ಹಾಗೂ ಅವರ ಸಹವರ್ತಿ ಜನರು ಠೇವಣಿದಾರರಿಂದ ಅಥವಾ ಫರ್ಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರೆ ವಸ್ತುಗಳನ್ನು ಅರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವರ್ಗಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಮೆ: ಗ್ರೀನ್ ಬಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ಹಾಗೂ ಅವರ ಸಹವರ್ತಿ ಜನರು ಇವರ ಕೃತ್ಯಗಳು ಮುಗ್ದ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫರ್ಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಮೆ: ಗ್ರೀನ್ ಬಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ನ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ, ಸರ್ಕಾರವು ವಿಶೇಷ ಅಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಿ, ಐ.ಎಂ.ಎ., ಹಾಗೂ ಸಕ್ಷಮ ಪ್ರಾಧಿಕಾರಿ ಮೆ: ಗ್ರೀನ್ ಬಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ಇವರ ವರದಿಯನ್ನು ಪರಿಗಣಿಸಿ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ತುರ್ತು ಅಗತ್ಯವಿದೆ ಎಂದು

ಸ್ವಯಂ ಮನವರಿಕೆ ಮಾಡಿಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ರೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ,30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ:

“ಆದೇಶ”

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ರೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲ್ಕಂಡ ಸನ್ನಿವೇಶಗಳ ಹಿನ್ನೆಲೆಯಲ್ಲಿ ರೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಮೆ: ಗ್ರೀನ್ ಬಡ್ಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ಗೆ ಸೇರಿದ ಎನ್ನಲಾದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿ ಕೊಳ್ಳುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂಥ ಹಣ ಅಥವಾ ಅಂಥ ಇತರೆ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ರೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ರೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಮೆ: ಗ್ರೀನ್ ಬಡ್ಡ್ಸ್ ಆಗ್ರೋ ಫಾರ್ಮ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಗ್ರಹಿಸಲಾದ ರೇವಣಿಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ಯಾರೇ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದೆ ಎನ್ನಲಾದ ಈ ಆದೇಶದ ಅನುಬಂಧದಲ್ಲಿ ನಿರ್ದಿಷ್ಟ ಪಡಿಸಲಾದಂತೆ ಸ್ಥಿರಾಸ್ತಿಯನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿ ಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಸ್ಥಿರ ಸ್ವತ್ತನ್ನು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಣೆಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುತವಾಗತಕ್ಕದ್ದು.

**ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ**

(ಅನ್ವರ್ ಬಾಷ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು-1
ಭೂಮಾಪನ & ವಿಶೇಷ ಕೋಶ)

ಅನುಬಂಧ

| ಕ್ರಮ ಸಂ. | ಸ್ವತ್ತಿನ ವಿವರ (ಚಕ್ಕುಬಂದಿ ಒಳಗೊಂಡಂತೆ) | ದಾಖಲೆಗಳ ಪ್ರಕಾರ ಸ್ವತ್ತಿನ ಮಾಲಿಕ | ದಾಖಲಾತಿ ವಿವರ | ಖರೀದಿ ದರ (ರೂ. ಗಳಲ್ಲಿ) | ಪ್ರಸ್ತುತ ಮಾರುಕಟ್ಟೆ ದರ (ರೂ.ಗಳಲ್ಲಿ) | ಷರಾ |
|----------|---|---|---|--------------------------------|--|--|
| 1 | ವಿಜಯನಗರ ಜಿಲ್ಲೆ, ಕೂಡ್ಲಾಗಿ ತಾಲ್ಲೂಕು ಕೂಡ್ಲಾಗಿ ಪಟ್ಟಣದ ಬೆಂಗಳೂರು-ಕೂಡ್ಲಾಗಿ ರಸ್ತೆ, ಖಾತೆ ನಂ.152/1,152/2 (PID No:4-3-44) ಡೋರ್ ನಂ. 46/2ರಲ್ಲಿ 12.5 X 30 ಚ.ಅಡಿ ಮತ್ತು 46/3 ರಲ್ಲಿ 12.5 X 30 ಚ.ಅಡಿ ಒಟ್ಟು 750 ಚ.ಅಡಿಗಳ ಜಾಗ ಮತ್ತು ಕಟ್ಟಡ ಚಕ್ಕುಬಂದಿ:- ಪೂರ್ವ: ರಸ್ತೆ ಪಶ್ಚಿಮ:ಶ್ರೀ ಜಿ. ಸತ್ಯನಾರಾಯಣಶೆಟ್ಟಿ ರವರ ಸ್ವತ್ತು ಉತ್ತರ: ರಸ್ತೆ ದಕ್ಷಿಣ: ಶ್ರೀ ಜಿ. ಸತ್ಯನಾರಾಯಣಶೆಟ್ಟಿ ರವರ ಸ್ವತ್ತು | ಶ್ರೀ ಬಿ. ಚನ್ನಶೇಖರ ಬಿನ್ ಲೇಟ್ ಬಿ.ರಾಮಶೆಟ್ಟಿ | ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ಕೂಡ್ಲಾಗಿ ಇವರು ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಐ ಎಂ ಎ ಹಾಗೂ ಇತರೆ ವಂಚನೆ ಪ್ರಕರಣಗಳು ಇವರಿಗೆ ಸಲ್ಲಿಸಿರುವ ವರದಿ ದಿನಾಂಕ: 11.09.2023 | - | * | ದೂಷಿತಸಂಸ್ಥೆಗೆ ಕಟ್ಟಡ ವನ್ನು ಬಾಡಿಗೆ/ ಭೋಗ್ಯಕ್ಕೆ ನೀಡಿದ್ದು ಕ್ಕಾಗಿ ಭದ್ರತಾ ಲೇವಣಿ ಮೊತ್ತ ರೂ. 3,80,000/-ಗಳನ್ನು ಪಡೆದಿದ್ದು, ಸದರಿ ಮೊತ್ತವನ್ನು ಸಕ್ಷಮ ಪ್ರಾಧಿಕಾರದ ಖಾತೆಗೆ ಜಮೆ ಮಾಡಿರುವುದಿಲ್ಲ. *ಮೌಲ್ಯಮಾಪನ ಸಮಯದಲ್ಲಿ ಅಧಿಕೃತಮೌಲ್ಯ ಮಾಪಕರಿಂದ ಪಡೆಯಲಾಗುವುದು |

ಸಂಖ್ಯೆ:ಇ-ಆರ್‌ಡಿ 203 ಜಿಆರ್‌ಸಿ 2023

(ಅನ್ವರ್ ಬಾಪ)

ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು-1,
ಭೂಮಾಪನ ಮತ್ತು ವಿಶೇಷ ಕೋಶ)